

ಪ್ರಕಟಣೆ

ವಿಶ್ವೇಶ್ವರಯ್ಯ ಜಲ ನಿಗಮವು ಸರ್ಕಾರದ ಸ್ವಾಮ್ಯ ಕಂಪನಿಯಾಗಿ ಕಂಪನಿ ಕಾಯ್ದೆ 2013 ಕಾಯ್ದೆಯನ್ವಯ ವಿಶೇಷ ಉದ್ದೇಶವುಳ್ಳ ವಾಹನವನ್ನಾಗಿ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ದಾವಣಗೆರೆ, ಹಾಸನ, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಬರಪೀಡಿತ ಪ್ರದೇಶಗಳ ಕುಡಿಯುವ ನೀರಿನ ಮತ್ತು ನೀರಾವರಿ ಬೇಡಿಕೆಯನ್ನು ನೀಗಿಸುವ ಸಲುವಾಗಿ ಸ್ಥಾಪಿಸಲಾಗಿದೆ. ನಿಗಮದ ನೋಂದಾಯಿತ ಕಛೇರಿ, ಬೆಂಗಳೂರು ಹಾಗೂ ಕೇಂದ್ರ ಕಛೇರಿ ಚಿತ್ರದುರ್ಗ ಕಛೇರಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಿಸಿಕೊಳ್ಳಲು ಅರ್ಜಿ ಕರೆಯಲಾಗಿದೆ.

I. ನೋಂದಾಯಿತ ಕಛೇರಿ, ಬೆಂಗಳೂರು:

| Sl. No. | Designation | Total No. of Posts | Educational Qualification and experience | Pay scale (Rs.) | Category | No. of Posts | Classification |
|---------|--------------------------------------|--------------------|---|-----------------|----------|--------------|----------------|
| 1. | Deputy Manager – Secretarial & Legal | 1 | Must be a graduate with Inter CS and must have 5 years' experience in handling Secretarial and legal matters with exposure to litigation pertaining to contractual and Land Acquisition matters. Preference will be given to the candidates with degree in law. | 52650-97100 | | | |
| 2.. | System Engineer | 1 | Must be a holder of B.E. Computer Science / Electronics or equivalent qualification from a recognized University with 3 years in experience in maintenance of computers, Website including WAN, LAN etc., | 43100-83900 | | | |

| Sl. No. | Designation | Total No. of Posts | Educational Qualification and experience | Pay scale (Rs.) | Category | No. of Posts | Classification |
|---------|---------------------------|--------------------|---|-----------------|----------|--------------|-------------------------------------|
| 3. | Senior Accounts Executive | 1 | Must be a Inter CA / Inter ICWA / MBA / M.Com. Must have put in 3 years' experience in a PSEs whose paid up capital should not be less than Rs.500 crores. | 36000-67550 | | | |
| 4. | Accounts Assistant | 4 | Must be a graduate in Commerce with 2 years' experience in Audit & Accounts matters. Preference will be given to candidates who have passed Inter CA / Inter ICWA /MBA/ Mcom. | 27650-52650 | ST | 1 | General -1 |
| | | | | | I | 1 | General -1 |
| | | | | | GM | 2 | Women-1, Rural-1 |
| 5. | Office Assistant | 12 | Must be a graduate from a recognized university. Must have minimum 3 years' experience in Office Administration and possess basic knowledge in computer applications. | 27650-52650 | SC | 2 | General-1, Women-1 |
| | | | | | ST | 1 | General -1 |
| | | | | | I | 1 | General -1 |
| | | | | | II (a) | 1 | General-1 |
| | | | | | II (b) | 1 | General -1 |
| | | | | | 371 J | 1 | General -1 |
| | | | | | GM | 5 | General-1, Women-2, Rural -1, PwD-1 |

| Sl. No. | Designation | Total No. of Posts | Educational Qualification and experience | Pay scale (Rs.) | Category | No. of Posts | Classification |
|---------|-------------------------------------|--------------------|---|-----------------|----------|--------------|---------------------|
| 6. | Personal Assistant | 5 | Must be a Diploma holder in Commercial practice from a recognized polytechnic or equivalent qualification or must be a graduate with proficiency in MS Office. Must have minimum 2 years of experience. Preference shall be to candidate with proficiency in Short hand. Knowledge of Kannada to read and write and use Nudi / Baraha is essential. | 27650-52650 | SC | 1 | General -1 |
| | | | | | ST | 1 | General-1 |
| | | | | | I | 1 | General -1 |
| | | | | | GM | 2 | General -1, Women-1 |
| 7. | Data entry operator | 8 | Must have passed in PUC with Computer Training conducted by State Govt. or any Reputed Institution recognized by the Government and must have possessed requisite computer knowledge. Knowledge of Kannada to read and write and use Nudi / Baraha is essential. | 21400-42000 | SC | 2 | General- 1, Women-1 |
| | | | | | ST | 1 | General -1 |
| | | | | | I | 1 | General- |
| | | | | | II (a) | 1 | General- 1 |
| | | | | | 371 J | 1 | General-1 |
| | | | | | GM | 2 | General-1, Women-1 |
| 8. | Receptionist cum Telephone Operator | 1 | Must have passed II PUC. Must be good in spoken Kannada and English. | 21400-42000 | | | |

| Sl. No. | Designation | Total No. of Posts | Educational Qualification and experience | Pay scale (Rs.) | Category | No. of Posts | Classification |
|---------|-----------------|--------------------|--|-----------------|----------|--------------|------------------------------|
| 9. | Driver | 11 | Must have passed SSLC with driving license issued by the Regional Transport Department of GOK. Must possess current heavy / light M.V. Driving license and First Aid Certificate | 21400-42000 | SC | 2 | General- 1, Women-1 |
| | | | | | ST | 1 | General -1 |
| | | | | | I | 1 | General-1 |
| | | | | | II (a) | 1 | General- 1 |
| | | | | | II (b) | 1 | General -1 |
| | | | | | 371 J | 1 | General -1 |
| | | | | | GM | 4 | General-1, Women-2, Rural -1 |
| 10. | Attender | 10 | Must have passed in 10 th Standard or equivalent qualification. | 18600-32600 | SC | 2 | General- 1, Women-1 |
| | | | | | ST | 1 | General - 1 |
| | | | | | I | 1 | General-1 |
| | | | | | II (a) | 1 | General- 1 |
| | | | | | II (b) | 1 | General -1 |
| | | | | | 371 J | 1 | General -1 |
| | | | | | GM | 3 | General-1, Women-2 |
| 11. | Jawanaru /Peons | 5 | Must have passed in 7 th Standard or equivalent qualification. | 17000-28950 | SC | 1 | General -1 |
| | | | | | ST | 1 | General -1 |
| | | | | | I | 1 | General -1 |
| | | | | | 371 J | 1 | General -1 |
| | | | | | GM | 1 | General -1 |

II. ಕೆಲವು ಕಛೇರಿ, ಚಿತ್ರದುರ್ಗ:

| Sl. No. | Designation | No. of Posts | Educational Qualification and experience | Pay scale | Category | No. of Posts | Classification |
|---------|------------------------------|--------------|---|-------------|----------|--------------|----------------|
| 1. | Assistant Manager (Accounts) | 1 | Must be a Inter CA / Inter ICWA / MBA / M.Com. Must have put in 4 years experience in a PSEs whose paid up capital should not be less than Rs.500 crores, out of which must have 2-3 years experience in the rank of Senior Audit Officer / Senior Accounts Officer. | 43100-83900 | | | |
| 2. | Accounts Assistant | 1 | Must be a graduate in Commerce with 2 years' experience in Audit & Accounts matters. Preference will be given to candidates who have passed Inter CA / Inter ICWA /MBA/ Mcom. | 27650-52650 | GM | 1 | General -1 |
| 3. | Personal Assistant | 1 | Must be a Diploma holder in Commercial practice from a recognized polytechnic or equivalent qualification or must be a graduate with proficiency in MS Office. Must have minimum 2 years of experience. Preference shall be to candidate with proficiency in Short hand. Knowledge of Kannada to read and write and use Nudi / Baraha is essential. | 27650-52650 | GM | 1 | Rural -1 |

| Sl. No. | Designation | No. of Posts | Educational Qualification and experience | Pay scale | Category | No. of Posts | Classification |
|---------|---------------------|--------------|---|-------------|----------|--------------|-----------------|
| 4. | Data entry operator | 2 | Must have passed in PUC with Computer Training conducted by State Govt. or any Reputed Institution recognized by the Government and must have possessed requisite computer knowledge. Knowledge of Kannada to read and write and use Nudi / Baraha is essential | 21400-42000 | GM | 2 | Rural -1, PwD-1 |
| 5. | Driver | 1 | Must have passed SSLC with driving license issued by the Regional Transport Department of GOK. Must possess current heavy / light M.V. Driving license and First Aid Certificate | 21400-42000 | GM | 1 | PwD -1 |
| 6. | Attender | 2 | Must have passed in 10 th Standard or equivalent qualification. | 18600-32600 | GM | 2 | Rural -1, PwD-1 |

SC – Schedule Caste, ST – Schedule Tribe, GM – General Merit, PwD-Person with Disability, 371 J – Hyderabad-Karnataka Region.

ನಿಯಮಗಳು ಮತ್ತು ಷರತ್ತುಗಳು:

- 1) ವಯೋಮಾನ: Every candidate for appointment by Direct Recruitment should have attained the age of 18 years. The maximum age limit shall be for different categories shall be determined on the last date fixed for receipt of application or as per applicable Government orders.
- 2) ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ತುಂಬಿ, ವಯಸ್ಸಿನ ದೃಢೀಕರಣ, ವಿದ್ಯಾರ್ಹತೆ, ಅನುಭವ, ಪ್ರಮುಖ ಸಾಮರ್ಥ್ಯಗಳು, Resume ಹಾಗೂ ಅರ್ಜಿ ಜೊತೆಗೆ ನಾನು ಈ ಹುದ್ದೆಗೆ ಯಾವ ರೀತಿ ಸೂಕ್ತನಾಗಿದ್ದೇನೆ ಎಂಬುದರ ಬಗ್ಗೆ ಒಂದು ಪುಟದಲ್ಲಿ ಟಿಪ್ಪಣಿ ಬರೆದು ಅರ್ಜಿಯನ್ನು ಪ್ರಧಾನ ವ್ಯವಸ್ಥಾಪಕರು - ಆರ್ಡಿಕ, ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ, ನೆಲ ಮಹಡಿ, ಸಂ. 148, ಎಂಬೆಸ್ಸಿ ಚೌಕ, ಇನ್‌ಪ್ಯಾಂಟ್ರಿ ರಸ್ತೆ, ಬೆಂಗಳೂರು 560 001, ಈ ವಿಳಾಸಕ್ಕೆ ಅರ್ಜಿಯ ಹಾರ್ಡ್‌ಕಾಪಿಯನ್ನು ದಿನಾಂಕ 22.07.2021ರ

ಸಂಜೆ 5:30 ಗಂಟೆಯೊಳಗೆ ಸಲ್ಲಿಸಬೇಕು. ನಂತರ ಬಂದಂತಹ ಯಾವುದೇ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.
(ಅರ್ಜಿಯ ನಮೂನೆಯು VJNL website: www.vjnl.in ನಲ್ಲಿ ಲಭ್ಯವಿರುತ್ತದೆ.

- 3) ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವಾಗ ಯಾವುದೇ ಸುಳ್ಳು/ತಪ್ಪು ಮಾಹಿತಿಗಳನ್ನು ನೀಡಬಾರದು. ಹಾಗೇ ನೀಡಿ ತದನಂತರ ನೇಮಕಾತಿ ಸಮಿತಿಗೆ ಅದು ಪತ್ತೆಯಾದಲ್ಲಿ ಅಂತಹ ಅಭ್ಯರ್ಥಿಗಳ ಅಭ್ಯರ್ಥಿತನವನ್ನು ರದ್ದು ಮಾಡಲಾಗುವುದು.
- 4) ಅಭ್ಯರ್ಥಿಗಳು ಭಾರತೀಯ ನಾಗರಿಕನಾಗಿರತಕ್ಕದ್ದು. ಒಬ್ಬ ಜೀವಂತ ಪತ್ನಿಗಿಂತ ಹೆಚ್ಚು ಮಂದಿ ಪತ್ನಿಯರನ್ನು ಹೊಂದಿರುವ ಪುರುಷ ಅಭ್ಯರ್ಥಿ ಮತ್ತು ಈಗಾಗಲೇ ಇನ್ನೊಬ್ಬ ಹೆಂಡತಿ ಇರುವ ವ್ಯಕ್ತಿಯನ್ನು ಮದುವೆಯಾಗಿರುವ ಮಹಿಳಾ ಅಭ್ಯರ್ಥಿಯು, ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಅಭ್ಯರ್ಥಿಗಳು ಸರ್ಕಾರದಿಂದ ಪೂರ್ವಾನುಮತಿಯನ್ನು ಪಡೆಯದೇ ನೇಮಕಾತಿಗೆ ಅರ್ಹರಾಗುವುದಿಲ್ಲ. ಅಭ್ಯರ್ಥಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು ಮತ್ತು ಅವರ ನೇಮಕಾತಿಯ ಕರ್ತವ್ಯಗಳ ದಕ್ಷ ನಿರ್ವಹಣೆಗೆ ಆತಂಕವನ್ನುಂಟು ಮಾಡುವ ಸಂಭವ ಇರುವ ಯಾವುದೇ ದೈಹಿಕ ನ್ಯೂನತೆಯಿಂದ ಮುಕ್ತರಾಗಿರಬೇಕು.
- 5) ಕಿರುಪಟ್ಟಿ ಮಾಡಿದ ಅಭ್ಯರ್ಥಿಗಳಿಗೆ (Shortlisted candidates) ಅವರುಗಳಿಗೆ ಮಾತ್ರ ಪತ್ರದ / ಇ-ಮೇಲ್ ಮುಖಾಂತರ ತಿಳಿಸಲಾಗುವುದು.
- 6) ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನವನ್ನು ನೋಂದಾಯಿತ ಕಛೇರಿ, ಬೆಂಗಳೂರು ಅವಶ್ಯಕತೆಯನುಸಾರ ವಿಡಿಯೋ ಸಂವಾದದ / ವ್ಯಯಕ್ತಕ ಸಂದರ್ಶನದ ಮೂಲಕ ನಡೆಸಲಿದ್ದು, ನಿಗದಿಪಡಿಸಿದ ದಿನಾಂಕ ಮತ್ತು ವೇಳೆಯಲ್ಲಿ ಹಾಜರಾಗುವುದು ಹಾಗೂ ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಎಲ್ಲಾ ಹುದ್ದೆಗಳಿಗೆ (ನೋಂದಾಯಿತ ಕಛೇರಿ ಕ್ರಮ ಸಂ. 1 ಮತ್ತು 2 ಹೊರತುಪಡಿಸಿ) ಲಿಖಿತ ಪರೀಕ್ಷೆಯನ್ನು ನಡೆಸಲಿದ್ದು ನಿಗದಿಪಡಿಸಿದ ದಿನಾಂಕ ಮತ್ತು ವೇಳೆಯಲ್ಲಿ ಪರೀಕ್ಷೆಗೆ ಹಾಜರಾಗುವುದು.
- 7) ನೇಮಕಾತಿಯನ್ನು ಪೂರ್ಣವಾಗಿ ಮತ್ತು ಭಾಗಶಃ ರದ್ದು ಮಾಡುವ/ ಮುಂದೂಡುವ/ ಬದಲಾವಣೆ ಮಾಡುವ ಹಕ್ಕನ್ನು ನಿಗಮವು ಹೊಂದಿರುತ್ತದೆ.
- 8) ಆಯ್ಕೆ ಮತ್ತು ನೇಮಕಾತಿ ಪ್ರಕ್ರಿಯೆಯು ನಿಗಮದ ವ್ಯಂದ ಮತ್ತು ನೇಮಕಾತಿ ನಿಯಮಗಳನ್ವಯ ಕೈಗೊಳ್ಳಲಾಗುವುದು.

- 9) ಆಯ್ಕೆಯಾದ ಅಭ್ಯರ್ಥಿಗಳು ನೋಂದಾಯಿತ / ಕೇಂದ್ರ ಕಛೇರಿ ಸ್ಥಳಗಳಲ್ಲಿ ಕಾರ್ಯನಿರ್ವಹಿಸಬೇಕಾಗಿರುತ್ತದೆ. ಅಲ್ಲದೆ ಆಯ್ಕೆಯಾದ ಅಭ್ಯರ್ಥಿಗಳು ನಿಗಮದ ಇತರೆ ಕಛೇರಿಗಳಲ್ಲಿ ಅಗತ್ಯನುಸಾರ ಕಾರ್ಯನಿರ್ವಹಿಸಲು ಸಿದ್ಧರಿರಬೇಕಾಗುತ್ತದೆ.
- 10) Every candidate appointed to a post shall execute a Service Agreement at the time of joining to duty in writing in the manner/form as prescribed by the Nigam to serve the Nigam for a minimum period as decided by the Competent Authority.
- 11) Knowledge of Kannada to read and write is essential.
- 12) ನೋಂದಾಯಿತ ಕಛೇರಿ ಹುದ್ದೆಗಳ ಕ್ರಮ ಸಂ. 4 ಲೆಕ್ಕ ಸಹಾಯಕರ ಹುದ್ದೆಗಳಲ್ಲಿ 4 ಹುದ್ದೆಗಳು ನೋಂದಾಯಿತ ಕಛೇರಿ ಬೆಂಗಳೂರಲ್ಲಿ ನಿರ್ವಹಿಸುವಂತಹ ಹುದ್ದೆಗಳು. ಸದ್ಯಕ್ಕೆ ಎಲ್ಲಾ ಹುದ್ದೆಗಳು ಬೆಂಗಳೂರಲ್ಲಿ ನಿರ್ವಹಿಸಬೇಕಾಗಿದ್ದು, ನಂತರ ಅಗತ್ಯನುಸಾರ ಚಿತ್ರದುರ್ಗದ ಕಛೇರಿಗೆ ವರ್ಗಾಯಿಸಲಾಗುವುದು. ಸದರಿ ಅವಶ್ಯಕತೆಯಂತೆ ಅಭ್ಯರ್ಥಿಗಳು ಹೊಂದಾಣಿಕೆಯ ಷರತ್ತಿಗೊಳಪಟ್ಟಿರುತ್ತಾರೆ.
- 13) Number of Vacancies may be decreased based on the actual requirement at the discretion of the Management.
- 14) The candidates can apply for Only one post. Duplication of application can result in disqualification of the candidate.
- 15) ಆಯ್ಕೆ ಮತ್ತು ನೇಮಕಾತಿ ಪ್ರಕ್ರಿಯೆಯು ನಿಗಮದ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ನಡೆಯುತ್ತಿದ್ದು, ಏನಾದರೂ ಸ್ಪಷ್ಟೀಕರಣ ಅಗತ್ಯವಿದ್ದಲ್ಲಿ ಸದರಿ ನಿಯಮಾವಳಿ, ಕೆ.ಸಿ.ಎಸ್.ಆರ್ ನಿಯಮ, ಸರ್ಕಾರದ ಆದೇಶಗಳನ್ವಯ, ಅಧಿಸೂಚನೆಗಳನ್ವಯ ಕ್ರಮವನ್ನು ಕೈಗೊಳ್ಳಲಾಗುವುದು ಮತ್ತು ನಿಗಮದ ಆಡಳಿತ ಮಂಡಳಿಯ ಅಂತಿಮ ನಿರ್ಣಯಕ್ಕೆ ಒಳಪಡುತ್ತದೆ.